

## ಬ್ರಹ್ಮ ಬೆಂಗಳೂರು ಮಹಾನಗರ ಪಾಲಕೆ

ಮಾಹಿತಿ ಹಕ್ಕು ಕೈಯಿಡಿ -

ಸೇಕ್ಕನ್‌ 4(1) (ಬಿ) ಅನ್ವಯ

ಆರೋಗ್ಯ ವೈದಾಯಿಕಾರಿ

ಪುಲಕೇಶಿನಗರ ವಲಯ

## ಬೃಹತ್ ಬೆಂಗಳೂರು ಮಹಾನಗರ ಪಾಲಕೆ

ಮಾಹಿತಿ ಹಕ್ಕು ಕೈಪಿಡಿ - 2005


ನೀಕೆನ್ನು 4(1)(ಬಿ) ಅನ್ವಯ

## ಆರೋಗ್ಯ ವೈದ್ಯಾರ್ಥಿಕಾರಿ (ಮುಲಿಕೆಶಿನಗರ) ಕಳೇರಿ

- 1) ಸಂಸ್ಥೆಯ ಬಗ್ಗೆ ವಿವರಗಳು, ಕಾರ್ಯಗಳು ಮತ್ತು ಕರ್ತವ್ಯಗಳು

ಅ) ಸಂಸ್ಥೆಯ ಹೆಸರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

**ಇಲಾಖೆ :** ಆರ್ಮೋಗ್ನ್ ಇಲಾಖೆ, ಆರ್ಮೋಗ್ನ್ ವೈದ್ಯಾಧಿಕಾರಿ, ಮಲೀಕೆಶಿನಗರ ವಲಯ,



# ಬೃಹತ್ ಬೆಂಗಳೂರು ಮಹಾನಗರ ಪಾಲಕೆ

ಮಾಹಿತಿ ಹಕ್ಕು ಕೈಹಿಡಿ - 2005

ಸೆಕ್ಷನ್ 4(1)(ಇ) ಅನ್ವಯ

ಆರೋಗ್ಯ ವೈದ್ಯಾಧಿಕಾರಿ (ಮಲಿಕೇಶಿನಗರ)ಕಛೀರಿ

1) ಸಂಸ್ಥೆಯ ಬಗ್ಗೆ ವಿವರಗಳು, ಕಾರ್ಯಗಳು ಮತ್ತು ಕರ್ತವ್ಯಗಳು

ಅ) ಸಂಸ್ಥೆಯ ಹೆಸರು : ಬೆಂಗಳೂರು ಮಹಾನಗರ ಪಾಲಿಕೆ

ಇಲಾಖೆ : ಆರೋಗ್ಯ ಇಲಾಖೆ, ಆರೋಗ್ಯ ವೈದ್ಯಾಧಿಕಾರಿ, ಮಲಿಕೇಶಿನಗರ ವಲಯ,

ಇ) ಕಾರ್ಯಗಳು ಮತ್ತು ಕರ್ತವ್ಯಗಳು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯ ವೈದ್ಯಾಧಿಕಾರಿ (ಮಲಿಕೇಶಿನಗರ) ಕಛೀರಿಯಲ್ಲಿ ಕಾರ್ಯಗಳು ಮತ್ತು ಕರ್ತವ್ಯಗಳು ಇಂತಿವೆ.

ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಕರ್ತವ್ಯಗಳು :-

1) ಆರೋಗ್ಯ ವೈದ್ಯಾಧಿಕಾರಿಗಳು :-

ಆರೋಗ್ಯ ವೈದ್ಯಾಧಿಕಾರಿಯವರು ಈ ಕಛೀರಿಯ ಮುಖ್ಯಸ್ಥರು ಮತ್ತು ಬಟ್ಟವಾಡೆ ಅಧಿಕಾರಿಗಳು ಆಗಿರುತ್ತಾರೆ. ಆರೋಗ್ಯ ಇಲಾಖೆಯಿಂದ ರೂಪಿಸಲ್ಪಡುವ ಎಲ್ಲಾ ಯೋಜನೆಗಳನ್ನು ವಿಭಾಗದ ಹಂತದಲ್ಲಿ ಕಾರ್ಯರೂಪಕ್ಕೆ ತರುವ ಮತ್ತು ಜಾರಿಗೊಳಿಸುವ ಹೊಣೆ ಆರೋಗ್ಯ ವೈದ್ಯಾಧಿಕಾರಿಗಳು ಹೊತ್ತಿರುತ್ತಾರೆ. ಇವರು ಮುಖ್ಯವಾಗಿ ಪ್ರಮುಖ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಮಾಡುವುದು, ಜನನ ಮತ್ತು ಮರಣ ನೋಂದಣಿ ಕಾರ್ಯ, ಆಹಾರ ಕಲಬೆರಕೆ ತಡೆಗಟ್ಟಿಸಿಕೆ, ಉದ್ದೀಪನೆಗಳಿಗೆ ಪರಂಬಾಣಿಗೆ ನೀಡುವುದು, ಸಾರ್ವಜನಿಕರ ಆರೋಗ್ಯ ವಿಷಯಗಳ

ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಸೊಳ್ಳಿ ನಿಯಂತ್ರಣ ಮತ್ತು PNDT ಮತ್ತು MTP ಆಳ್ಳಿ ನಿಯಮಗಳ ಜಾರಿಗೊಳಿಸುವಿಕೆ ಈ ಕೆಲಸಗಳನ್ನು ನಿರ್ವಹಿಸುತ್ತಾರೆ.

**2) ಹಿರಿಯ ಆರೋಗ್ಯ ಪರಿವೀಕ್ಷಕರು** :- ಈ ವಲಯದ 3 ವಾರ್ಡ್‌ಗಳಲ್ಲಿ ಹಿರಿಯ ಆರೋಗ್ಯ ಪರಿವೀಕ್ಷಕರು ಉದ್ದಿಮೆ ಪರವಾನಿಗೆ, ಸಾರ್ವಜನಿಕ ಆರೋಗ್ಯ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು. ಸೊಳ್ಳಿ ನಿಯಂತ್ರಣ ಕಾರ್ಯದ ಮೇಲ್ವಿಚಾರಣೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮವಾದ ಧಾರುಪಾನ ನಿರ್ವೇಧ ಕಾಯ್ದೆ ಜಾರಿಗೊಳಿಸುವ ಕಾರ್ಯ ಮತ್ತು ಆರೋಗ್ಯ ವೈದ್ಯಾಧಿಕಾರಿರವರು ಸೂಚಿಸುವ ಇತರೆ ಕಾರ್ಯಗಳನ್ನು ನಿರ್ವಹಿಸುವರು

### ಕಳೆರಿ ಸಿಬ್ಬಂದಿ ವಿವರ.

#### ವ್ಯವಸ್ಥಾಪರ್ಕರು:-

ಆರೋಗ್ಯ ವೈದ್ಯಾಧಿಕಾರಿ ಕಳೆರಿಯ ಕೆಲಸ ಕಾರ್ಯಗಳ ನುಸೂತ್ರ ನಿರ್ವಹಣೆಯ ಜವಾಬ್ದಾರಿ ಕಳೆರಿ ವ್ಯವಸ್ಥಾಪರ್ಕರಿಂದ ಆಗಿರುತ್ತದೆ. ಕಳೆರಿಯ ಗುಮಾಸ್ತರಿಗೆ ಕೆಲಸ ಕಾರ್ಯಗಳ ಹಂಚುವಿಕೆ ಸಲಹೆ ಸೂಚನೆ. ಸಾರ್ವಜನಿಕರಿಂದ ದೂರು ಅಹವಾಲುಗಳು ಕಳೆರಿಯಲ್ಲಿ ದಾಖಲಾಗುವಂತೆ ಮತ್ತು ಈ ವಿವರಗಳು ಆರೋಗ್ಯ ವೈದ್ಯಾಧಿಕಾರಿಗಳ ಗಮನಕ್ಕೆ ಮತ್ತು ಹಿ.ಆ.ಪ.ರಿಗೆ ತಲುಪುವಂತೆ ಮತ್ತು ಸಾರ್ವಜನಿಕರಿಗೆ ತೆಗೆದುಕೊಂಡ ಪರಿಹಾರ ಕಾರ್ಯಗಳ ವಿವರಣೆಯನ್ನು ಉತ್ತರ ರೂಪವಾಗಿ ನೀಡುವುದು, ಕಳೆರಿ ಗುಮಾಸ್ತರ ಸರಿಯಾದ ಕಾಲದಲ್ಲಿ ಬಿಲ್ ತಯಾರಿಕೆ, ಕಡತಗಳ ನಿರ್ವಹಣೆ, ಕಳೆರಿಯ ಪತ್ರ ವ್ಯವಹಾರಗಳು ಸರಿಯಾದ ಸಮಯದಲ್ಲಿ ನಡೆಯುತ್ತಿದೆ. ಎಂಬುದನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡಿ ಸರಿ ಮಾಡುವುದು, ಕಳೆರಿಯ ವಾರ್ಷಿಕ ಬಡ್ಡಿಗ್ರಾಹಿತ ತಯಾರಿಕೆ, ಅಡಿಟ್ರೋ ಆಕ್ಸೆಪಣೆ ಗಳಿಗೆ ಉತ್ತರ ತಯಾರಿಸುವುದು. ವಾರ್ಷಿಕ ಆಡಳಿತ ವರದಿ ನೀಡುವುದು. ಕಳೆರಿ ಹಾಜರಾತಿ ಮಸ್ತಕ, ಚಲನವಲನಗಳ ಮಸ್ತಕಗಳ ನಿರ್ವಹಣೆ ಸಿಬ್ಬಂದಿ ರಜಿ ವಹಿಯ ನಿರ್ವಹಣೆ ಕನಾಟಕ ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಅಜ್ಞಿಗಳ ವಿಲೇವಾರಿಯ ಮೇಲ್ವಿಚಾರಣೆ ಮಾಡುವುದು.

#### ಪ್ರಥಮ ದರ್ಜೆ ಸಹಾಯಕರು :-

ಆರೋಗ್ಯ ವೈದ್ಯಾಧಿಕಾರಿಗಳ, ವ್ಯವಸ್ಥಾಪರ್ಕರ, ಹಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಉಪ ಆರೋಗ್ಯ ಕೇಂದ್ರದ ಸಿಬ್ಬಂದಿ ವೇತನದ ಬಿಲ್ ತಯಾರಿಕೆ, ವಲಯದ ಉದ್ದಿಮೆ ಪರವಾನಿಗೆ ಕಡತ ನಿರ್ವಹಣೆ, ಉದ್ದಿಮೆಗಳ ಡಿ.ಸಿ.ಬಿ. ಮಸ್ತಕಗಳ ನಿರ್ವಹಣೆ, ಮಾಹಿತಿ ಸಂಗ್ರಹಣೆ ಹಾಗೂ ಆರೋಗ್ಯ ವೈದ್ಯಾಧಿಕಾರಿಗಳು ಸೂಚಿಸುವ ಇತರೇ ಕೆಲಸಗಳು.

## ದ್ವಿತೀಯ ದಜೆ ಸಂಹಾಯಕ :-

ಕರ್ಣರಿಗೆ ಸಾರ್ವಜನಿಕರಿಂದ, ಇತರ ಕರ್ಣರಿಗಳಿಂದ ಬರುವ ಟಪಾಲು ಸ್ವಿಕೃತಿ ದಾಖಲಾತಿ, ವಿಲೇವಾರಿ ಮಾಡುವುದು, ಕರ್ಣರಿ ನೌಕರರ ವೇತನ ಬಿಲ್‌ ತಯಾರಿಕೆ, ಸೇವಾ ಮಸ್ತಕಗಳ ನಿರ್ವಹಣೆ, ಇತರ ಕರ್ಣರಿಗಳೊಡನೆ ಪತ್ರ ವ್ಯವಹಾರ, ಸ್ಕೋ ಮಸ್ತಕಗಳ ನಿರ್ವಹಣೆ ಮತ್ತು ಅರೋಗ್ಯ ವೈದ್ಯಾಧಿಕಾರಿಗಳು ಸೂಚಿಸುವ ಇತರೇ ಕೆಲಸಗಳು.

## ಎಷ್ಟನೇಟರ್

ಇವರು ಸಾರ್ವಜನಿಕರ ಅರೋಗ್ಯ ಕಾಪಾಡಲು ವ್ಯಾಕ್ಸಿನೇಷನ್‌ ನೀಡುವ ಕೆಲಸ ನಿರ್ವಹಿಸುತ್ತಾರೆ.

## ಉಪನೋಡಣಿಗಾರರು

ವಲಯದ ಜನನ ಮತ್ತು ಮರಣ ನೊಂದಣಿ ಕಾರ್ಯವನ್ನು ನಿರ್ವಹಿಸುತ್ತಾರೆ. ಮತ್ತು ನೀರಿನ ಸಂಗ್ರಹಣೆ(ಲ್ಯಾಬ್‌ನಲ್ಲಿ ಪರಿಶೀಲಿಸಲು) ನಡೆಸುತ್ತಾರೆ. ಸರ್ಕಾರಿ ಅಸ್ಪತ್ತಿಗಳಿಂದ ಸಾಂಕ್ರಾಮಿಕ ರೋಗಗಳ ಒಗ್ಗೆ ಅಂಕಿ ಅಂಶ ಸಂಗ್ರಹಿಸಿ ಅರೋಗ್ಯ ವೈದ್ಯಾಧಿಕಾರಿಗಳ ಗಮನಕ್ಕೆ ತರುವ ಕಾರ್ಯವನ್ನು ನಿರ್ವಹಿಸುತ್ತಾರೆ.

## ಬೆರಳಿಭೂಗಾರರು :-

ಕರ್ಣರಿಗೆ ಸಂಬಂಧಪಟ್ಟ ಪತ್ರಗಳ ತಯಾರಿಕೆ ಮತ್ತು ಅರೋಗ್ಯ ವೈದ್ಯಾಧಿಕಾರಿಗಳು ಸೂಚಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

## ಕರ್ಣರಿ ಜವಾನ :-

ಕರ್ಣರಿಗೆ ವೇಳಿಗೆ ಮುನ್ನವೇ ಹಾಜರಾಗಿ ಬಾಗಿಲು ತೆರೆದು ಕರ್ಣರಿ ಟೀಬಲ್‌ ಫೇರಗಳ ಸ್ವಚ್ಚತೆ ಮಾಡುವುದು. ಕರ್ಣರಿ ಸಿಬ್ಬಂದಿ ಸೂಚನೆಗಳನ್ನು ಪಾಲಿಸುವುದು. ಟಪಾಲು ಒಯ್ಯಬುದು. ಮೇಲಾಧಿಕಾರಿಗಳ ಸೂಚನೆಯಂತೆ ಕೆಲಸ ನಿರ್ವಹಿಸುವುದು.

## ರಾತ್ರಿ ಕಾವಲುಗಾರರು :-

ರಾತ್ರಿಯ ವೇಳೆ ಕರ್ಣರಿ ಭದ್ರತಾ ವ್ಯವಸ್ಥೆ ನಿರ್ವಹಣೆ ಅರೋಗ್ಯ ವೈದ್ಯಾಧಿಕಾರಿಗಳ ಸೂಚನೆ ಮೇರಿಗೆ ಇತರೇ ಕೆಲಸ.

## ಮೇಲ್ವಿಚಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ಶೀಮಾನ ಕೈಗೊಳ್ಳುವಲ್ಲಿ ಅನುಸರಿಸುವ ಕ್ರಮಗಳು :-

ಕಳೇರಿಗೆ ಹಲವಾರು ಮೂಲಗಳೀಂದ ಬರುವ ದೂರು, ಅಹವಾಲು ಕೋರಿಕೆಗಳನ್ನು ಕಳೇರಿಯ ಟಪಾಲು ಗುಮಾಸ್ತರು ಸ್ವೀಕರಿಸಿ ಆರೋಗ್ಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಆಯಾಯ ವಿಭಾಗದ ಹಿ.ಆ.ಪ.ರ ವಶಕ್ಕೆ ನೀಡಲಾಗುವುದು ಅಂತಹೇ ಹಿ.ಆ.ಪ. ರು ಈ ಬಗ್ಗೆ ಕ್ರಮ ಕೈಗೊಂಡು ಆರೋಗ್ಯ ವೈದ್ಯಾಧಿಕಾರಿರವರಿಗೆ ವರದಿ ನೀಡುವುದು. ಅನಧಿಕೃತ ಆಹಾರ ಮಾರುವ ಉದ್ದಿಮೆಗಳ ಮುಟ್ಟಿಗೋಲು ಹಾಕುವಿಕೆ. ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿ.ಆ.ಪ.ರು ಕುಳಿತು ಸಭೆ ನಡೆಸಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಮಾಡುವುದು. ವಿಭಾಗದಲ್ಲಿ ಅನಧಿಕೃತವಾಗಿ ಆಹಾರ ಉದ್ದಿಮೆಗಳು ನಡೆಯುತ್ತಿರುವಲ್ಲಿ ಮತ್ತು ನೆರೆಹೊರೆಯವರಿಗೆ ತೊಂದರೆಯಾಗುವಂತೆ ಉದ್ದಿಮೆಗಳ ನಡೆಯುವಲ್ಲಿ. ಕೆ.ಎಂ.ಸಿ. ಕಾಯ್ದೆ 1976ರ ಅಡಿಯಲ್ಲಿ ನೋಟೀಸ್ ಜಾರಿ ಮಾಡಿ ಅವುಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರ ಜೊತೆಗೂಡಿ ಕೈಗೊಳ್ಳುತ್ತಾರೆ.

ನೋಟೆ ನಿಯಂತ್ರಣ ಮತ್ತು ಸಾರ್ವಜನಿಕರ ಆರೋಗ್ಯ ಕಾರ್ಯಾಡುವ ಕಾರ್ಯವನ್ನು ಮೇಲಾಧಿಕಾರಿಗಳ ನಿರ್ದೇಶನ ಸಲಹೆ ಸೂಚನೆಗಳ ಅನ್ವಯ ನಿರ್ವಹಿಸಲಾಗುತ್ತದೆ. ನೋಟು ರೋಗಗಳ ನಿವಾರಣೆ, ಜಾಗೃತಿ ಕಾರ್ಯಗಳನ್ನು ಪಾಲಿಕೆ, ಸರ್ಕಾರದ ನಿಯಮಗಳ ಸೂಚನೆಗಳ ಅನ್ವಯ ನಿರ್ವಹಿಸಲಾಗುವುದು.

## 4) ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು :-

1976ರ ಕೆ.ಎಂ.ಸಿ. ಕಾಯ್ದೆಯಡಿ ತಿಳಿಸಿರುವಂತೆ ಪ್ರತಿದಿನ ಕಾರ್ಯಗಳಲ್ಲಿ ವ್ಯವಹರಿಸಲಾಗುತ್ತಿದೆ ಮತ್ತು ಹಾಲಿಕೆಯ ಆಯುಕ್ತರು ಮತ್ತು ಆರೋಗ್ಯಾಧಿಕಾರಿಗಳ ನಿರ್ದೇಶಿಸಿದಂತೆ ಮತ್ತು ಆಯಾ ಕಾಲಕ್ಕೆ ನಿಗದಿಪಡಿಸುವ ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ.

## 5) ಕಾರ್ಯಗಳನ್ನು ನಿರ್ವಹಿಸುವಲ್ಲಿ ಇಲಾಖೆಯ ಸಿಬ್ಬಂದಿ ಹೊಂದಿರುವ ಅಥವಾ ಉಪಯೋಗಿಸುವ ನಿಯಮಗಳು ಕೈಗೆಂದ್ರಿಸಿ ದಾಖಲಿಗಳು.

1) ಕನಾರ್ಟಿಕ ನಾಗರಿಕ ಸೇವಾ ನಿಯಮಗಳು 1958

2) ಕಳೇರಿ ಕೈಪಡಿ

3) ಕೆ.ಎಂ.ಸಿ. ಕಾಯ್ದೆಗಳು 1976

4) ಬಡ್ಡೆಟ್ ಮಾನ್ಯಲ್

5) ಖಜಾನೆ ಸಂಹಿತೆ

- 6) ಕನಾರ್ಟಿಕ ಅರ್ಥಿಕ ಸಂಹಿತೆ
- 7) ಸಾದಿಲ್ಪಾರು ವೆಚ್ಚದ ಕೈಪಿಡಿ
- 8) ಸಿ.ಸಿ.ಎ. ನಿಯಮಗಳು
- 9) ಆಯುಕ್ತರ ಕಣ್ಣೀರಿ ಆದೇಶ ಸುತ್ತೋಲೆಗಳು

**6) ಇಲಾಖೆ ಹೊಂದಿರುವ ದಸ್ತಾವೇಜುಗಳ ಪಟ್ಟಿ :-**

- 1) ಅಕ್ಷರೀನ್ ರಿಜಿಸ್ಟ್ರಾರ್‌ಗಳು
- 2) ಸ್ಟಾಕ್ ರಿಜಿಸ್ಟ್ರಾರ್
- 3) ರೆವಿಟನ್ ರಿಜಿಸ್ಟ್ರಾರ್
- 4) ಟೆಲಿಮೋನ್, ನೀರಿನ ಬಿಲ್ ರಿಜಿಸ್ಟ್ರಾರ್
- 5) ಕಾರ್ಬನ್ ಬುಕ್
- 6) ಇಂದ ಮತ್ತು ಗೆ ರಿಜಿಸ್ಟ್ರಾರ್

**7) ನೀತಿ ನಿಯಮಗಳನ್ನು ರೂಪಿಸಲು ಸಾರ್ವಜನಿಕಹೊಂದಿಗೆ ಸಮಾರೋಚನೆಯಲು ಅಸ್ತಿತ್ವದಲ್ಲಿರುವ ಕಾರ್ಯವಿಧಾನದ ವಿವರಗಳು**

ಬೆಂಗಳೂರು ಮಹಾನಗರ ಪಾಲಿಕೆಗೆ ಸ್ಥಳೀಯ ಸ್ವಾಯತ್ತ ಸಂಸ್ಥೆ ( Local Self Govt) ಅಗಿದ್ದ ವಾರ್ಡ್‌ಗಳಿಂದ ಚುನಾಯಿತರಾಗಿ ಕೌನ್ಸಿಲ್ ನಲ್ಲಿರುವ ನಗರ ಸಭಾ ಸದಸ್ಯರೊಡನೆ ಆಯುಕ್ತರು ಜರ್ಮನಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಹೊಸ ನಿಯಮಗಳನ್ನು ರೂಪಿಸುವ ಮುನ್ಸಿ ಆಯುಕ್ತರ ಆದೇಶದಂತೆ ಪಾಲಿಕೆಯ ಅಧಿಕಾರಿಗಳು ಸಾರ್ವಜನಿಕರು, ಸಂಘ ಸಂಸ್ಥೆಗಳೊಡನೆ ಜರ್ಮನಿ ಅಭಿಪ್ರಾಯ ಸಂಗ್ರಹಿಸಿ ನಂತರ ನೀಡುವ ವರದಿಗಳ ಆಧಾರದ ಮೇಲೆ ಅಂತಿಮ ಆದೇಶ ಹೊರಡಿಸಲಾಗುತ್ತದೆ.

- 8) ಸರ್ಕಾರದ ಒಂದು ಭಾಗವಾಗಿ ಅಧಿಕಾರಿ ಸಲಹೆಗಳನ್ನು ಪಡೆಯಲು ರಚಿತವಾದ ಏರಡು ಅಧಿಕಾರ ಹೆಚ್ಚು ವ್ಯಕ್ತಿಗಳನ್ನೇಂಬುಳಿಸಿದ್ದ ಮಂಡಳಿ ಪರಿಷತ್ತು ಸಮಿತಿ ಮತ್ತು ಇತರ ಅಂಗಗಳು ಮತ್ತು ಅವುಗಳ ಸಭೆಗಳು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿವೆ ಅಧಿಕಾರಿ ಈ ಸಭೆಗಳ ನಡೆವಳಿಕೆಗಳು ಸಾರ್ವಜನಿಕರಿಗೆ ದೊರಕುತ್ತಿದೆಯೇ ಎಂಬ ಬಗ್ಗೆ ವಿವರಣೆ.

9) ಅನ್ವಯಿಸುವುದಿಲ್ಲ.

10) ಅನ್ವಯಿಸುವುದಿಲ್ಲ.

11. 2009–10ನೇ ಯಾವ ಅಯವ್ಯಯದಲ್ಲಿ ಲೆಕ್ಕ ಶೀರ್ಷಿಕೆಯಡಿಯಲ್ಲಿ ನಿಗದಿ ಪಡೆಸಲಾದ ಅನುದಾನ ವಿವರಗಳು:-  
ಯಾವುದೇ ಇರುವುದಿಲ್ಲ.

12. ಹಂಚಿಕೆ ಮಾಡಲಾದ ಮೊಬಲಗನೊಳಿಗಳನ್ನು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾವನ್ನು ಮತ್ತು  
ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು.

ಯಾವುದೂ ಇಲ್ಲ.

13. ಅದು ನೀಡಿರುವ ರಿಯಾಲಿಟಿಗಳನ್ನು ಅನುಮತಿ ಪಡ್ಡಗಳನ್ನು ಅಥವಾ ಅಧಿಕಾರಿ ಪಡ್ಡಗಳನ್ನು ಪಡೆಯುವವರ  
ವಿವರಗಳನ್ನು : -

ಯಾವುದೂ ಇಲ್ಲ.

14. ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನಾನ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ  
ಸಂಬಂಧಿಸಿದ ವಿವರಗಳನ್ನು : -

ಯಾವುದೂ ಇಲ್ಲ.

16. ಹೆಸರು, ಹುದ್ದೆ ಮತ್ತು ಮಾಹಿತಿ ಅಧಿಕಾರಿಗಳ ಇತರೇ ವಿವರಗಳು

ಕ್ರ.ನೂ.	ಹೆಸರು ಮತ್ತು ಹುದ್ದೆ.	ಅಧಿಕಾರಿ	ವಿಳಾಸ	ದೂರವಾಣಿ

				ಸಂಖ್ಯೆ
1	ಶ್ರೀ.ನಾಗರಾಜ್ ಅರೋಗ್ಯಾಧಿಕಾರಿ	ಮೇಲ್ನವೆ ಪ್ರಾಥಿಕಾರ	ಅರೋಗ್ಯಾಧಿಕಾರಿ (ಮೊವೆ) ಮೇಯೋಹಾಲ್ ಬೆಂಗಳೂರು	22975850
2	ಶ್ರೀ.ವಿ.ಹೆಚ್.ಜಯರಾಮೇಗೌಡರು ಅರೋಗ್ಯ ವೈದ್ಯಾಧಿಕಾರಿ (ಮುಲಿಕೇಶಿನಗರ)	ಸಾರ್ವಜನಿಕ ಮಾಹಿತಿ ಅಧಿಕಾರಿ	ಅರೋಗ್ಯ ವೈದ್ಯಾಧಿಕಾರಿ (ಮುಲಿಕೇಶಿನಗರ)  ಸುಲ್ತಾನ್ ಜಿ ಗುಂಟು ರಸ್ತೆ, ಬಂಭೂ ಬಜಾರ್, ಶಿವಾಜಿನಗರ, ಬೆಂಗಳೂರು-51	22975862
3	ಆರ್. ಶ್ಯಾಂಪ್ರಸಾದ್ ಪ್ರಥಮ ದೆಜೆನ್ ಸಹಾಯಕರು	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಅರೋಗ್ಯ ವೈದ್ಯಾಧಿಕಾರಿ (ಮುಲಿಕೇಶಿನಗರ)  ಸುಲ್ತಾನ್ ಜಿ ಗುಂಟು ರಸ್ತೆ, ಬಂಭೂ ಬಜಾರ್, ಶಿವಾಜಿನಗರ, ಬೆಂಗಳೂರು-51	22975862

17. ಬೇರೆ ಎಲ್ಲಾ ಅನುಸೂಚಿತ ಮಾಹಿತಿಗಳು ಕಾಲಾನುಕಾಲಕ್ಕೆ ಭತ್ತೆ ಮಾಡಲಾಗುವುದು.

ಆರೋಗ್ಯ ವೈದ್ಯಾಧಿಕಾರಿ (ಮುಲೀಕೆಶಿನ್‌ಗರ್) ಕಳೇರಿಯ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ  
ನಿದೇಶಿಕೆ

ಕ್ರ.ನಂ.	ಅಧಿಕಾರಿ/ಸಿಬ್ಬಂದಿಯ ಹೆಸರು	ಹುದ್ದೆ	ವಾಡ್‌/ಕಳೇರಿ ವಿಳಾಸ	ಕಳೇರಿ ವಿಳಾಸ	ಮೋನ್‌ ನಂ.
1	ಡಾ..ವಿ.ಹೆಚ್.ಜಯರಾಮೇಗೌಡರು	ಆ.ವೈ(ಮ.ನ.)	ಆ.ವೈ. ಕಳೇರಿ ಸುಲಾನ್‌ ಜೀ ನುಂಟು ರಸ್ತೆ, ಬಂಧು ಬಜಾರ್, ಹೈಜರ್ ಟೊನ್, ಬೆಂಗಳೂರು	"	22975862
2	ರವಣಯ್ಯ	ಹಿ.ಆ.ಪ.	--"__	--"__	--"__
3	ಮುನಿನಂಜಪ್ಪ	ಹಿ.ಆ.ಪ.	--"__	--"__	--"__
4	ಹನುಮಯ್ಯ	ವೈವಸ್ಥಾಪಕರು	--"__	--"__	--"__
5	ಆರ್.ಶ್ಯಾಮ್‌ಪ್ರಸಾದ್	ಪ್ರ.ದ.ನ.	--"__	--"__	--"__
6	ಪರ್ಮಾಭೀರಾಮ್‌ ದಾಸ್	ದ್ವಿ.ದ.ನ.	--"__	--"__	--"__
7	ಕಮಲನಾಥನ್	ಜವಾನರು	--"__	--"__	--"__

8	ಜಯಪ್ರಕಾಶ್	ಎಂಕಿನೇಟರ್	--"__	--"__	--"__
9	ಜಯರಾಮ್	ಜವಾನರು	--"__	--"__	--"__
10	ನಟರಾಜನ್	ರಾತ್ರಿ ಕಾವಲುಗಾರೆ	--"__	--"__	--"__
11	ಸೋಮಶೇವರ್	ಜವಾನರು	--"__	--"__	--"__
12	ಯಂಗಯ್	ರಾತ್ರಿ ಕಾವಲುಗಾರೆ	--"__	--"__	--"__
13	ನಿಮ್ರಲ	ಜವಾನರು	--"__	--"__	--"__
14	ಮಾಯಣ್	ಎ.ಸಿ.ಗ್ರಾಂಗ್ ಮ್ಯಾನ್	--"__	--"__	--"__